

ಮುಂಗಿ ಗರಾಸಿಯಾ ಬುಡಕಟ್ಟಿಂಬು: ಒಂದು ಅವಲೋಕನ

ಶಿವಲಿಂಗಪ್ಪ. ಎ.ಎನ್.¹

¹ಸಂಶೋಧಕರು, ಮಾನವಶಾಸ್ತ್ರ ಅಧ್ಯಯನ ವಿಭಾಗ, ಮಾನಸಗಂಗೋತ್ತಿ, ಮೈಸೂರು ಏ.ಎ. ಮೈಸೂರು.
ಡಾ.ಆರ್.ಚಂದ್ರಶೇಖರ²

²ಅಂತಿಧಿ ಉಪನ್ಯಾಸಕರು, ಮಾನವಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಸಾರಾಂಶ: (Abstract)

ಜನಸಂಖ್ಯೆಯ ಆಧಾರದ ಮೇಲೆ ಹೇಳಿವುದಾದರೆ ವಿಶ್ವದಲ್ಲಿ ಆಫ್ಲಿಕಾದ ನಂತರ ಅತಿ ಹೆಚ್ಚಿನ ಬುಡಕಟ್ಟಿಂಬು ಹೊಂದಿರುವ ದೇಶ ಭಾರತ. 1992ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 635 ವಿವಿಧ ಬುಡಕಟ್ಟಿಂಬು ಸಮಾಜಗಳಿಷ್ಟು, ಬಹುತೇಕ ಎಲ್ಲರೂ ದುಭಾಲ ವರ್ಗದವರೇ ಆಗಿದ್ದಾರೆ. 2001ರ ಜನಗಣತಿಯ ಪ್ರಕಾರ ಭಾರತದಲ್ಲಿರುವ ಒಟ್ಟು ಬುಡಕಟ್ಟಿಂಬು ಜನಸಂಖ್ಯೆ 8,43,26,240 ಇಷ್ಟು ಭಾರತದ ಒಟ್ಟು ಜನಸಂಖ್ಯೆಯ ಶೇಕಡೆ 8.08ರಷ್ಟಿದೆ. ಜನಸಾಮಾನ್ಯರು ತಲುಪುವದಕ್ಕೆ ದೂರಾಧ್ಯವಾದ ಅರಣ್ಯ, ಬೆಟ್ಟ, ಗುಡ್ಡ ಹಾಗೂ ಪರ್ವತ ಪ್ರದೇಶಗಳಲ್ಲಿ ಇವರು ಸಾಮಾನ್ಯವಾಗಿ ವಾಸಿಸುತ್ತಾರೆ. ಕೊಡು ವಿಶೇಷ ಗುಣಗಳ ದೃಷ್ಟಿಯಿಂದ ಪ್ರತ್ಯೇಕ ಎನಿಸಿದರೂ ಕೊಡು ಅರ್ಥಿಕಾಂಶ ಲಕ್ಷಣಗಳಲ್ಲಿ ಬುಡಕಟ್ಟಿಂಬು ಜನಾಂಗಗಳು ಪರಸ್ಪರ ಹೋಲುತ್ತಾರೆ. ಪ್ರಸ್ತುತ ಲೇಖನದಲ್ಲಿ ಮುಂಗಿ ಗರಾಸಿಯಾ ಬುಡಕಟ್ಟಿಂಬು ಜನಾಂಗದ ವಿಶಿಷ್ಟತ್ವಗಳ ಹಿನ್ನೆಲೆ, ವಸತಿಗಳು-ನೆಲೆಗಳು, ಉಡುಗೆ-ತೊಡುಗೆ, ಕುಲದ ಪಂಗಡಗಳು, ಭಾಷೆ, ಕೌಟಂಬಿಕ ವ್ಯವಸ್ಥೆ, ಹಬ್ಬಗಳು ಮತ್ತು ನಂಬಿಕೆಗಳು, ಅರ್ಥಿಕ ಜೀವನ, ಹರಿತ ವಿಮರ್ಶೆಗಳಾಗಿದೆ.

ಮುಖ್ಯವಾದಗಳು (Keywords): ಮುಂಗಿ ಗರಾಸಿಯಾ, ಜನಾಂಗ, ಸಂಸ್ಕೃತಿ, ಜೀವನ ಪದ್ಧತಿ, ಸಾಂಪ್ರಾಧಾರ್ಯ.

ಶೀರ್ಷಕ

ಬುಡಕಟ್ಟಿಂಬು ಜನಾಂಗಗಳು ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ (ಪಂಚಾಬ್, ಹರಯಾಣ ಮತ್ತು ದಹಲಿಯನ್ನು ಹೊರತುಪಡಿಸಿ) ಸಾಮಾನ್ಯವಾಗಿ ಕಂಡುಬರುತ್ತಾರೆ. ಬುಡಕಟ್ಟಿಂಬು ಜನಾಂಗಗಳ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳು ಇಂದಿಗೂ ಕೊಡು ಮಹತ್ವमಾರ್ಜಿವಾಗಿದ್ದು, ಅವು ವಿವಿಧ ರೀತಿಯ ಶೋಂದರೆಗಳಿಗೆ ತುತ್ತಾಗಿವೆ. ಆದರೂ ಬುಡಕಟ್ಟಿಂಬು ಸಮಾಜಗಳು ತಮ್ಮ ಸಂಸ್ಕೃತಿ, ಪರಿಚಯ, ಭಾಷೆ ಹಾಗೂ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದಾರೆ. ಭಾರತೀಯ ಬುಡಕಟ್ಟಿಂಬುಗಳಲ್ಲಿ 105 ಭಾಷೆ ಹಾಗೂ ಉಪ

Please cite this article as: ಶಿವಲಿಂಗಪ್ಪ. ಎ.ಎನ್. (2021). ಮುಂಗಿ ಗರಾಸಿಯಾ ಬುಡಕಟ್ಟಿಂಬು ಜನಾಂಗದ ಒಂದು ಅವಲೋಕನ. ಮೈಸೂರು ಶಿಕ್ಷಣ ವಿಧಾನ ಮತ್ತು ಆರ್ಥಿಕ ವಿಷಯದ ಮುಂಗಿ ಗರಾಸಿಯಾ ಬುಡಕಟ್ಟಿಂಬು ಜನಾಂಗದ ಒಂದು ಅವಲೋಕನ, 3(3), ಪು.ಸಂ. 103-110.

ಭಾಷೆಗಳು ಪ್ರಚಲಿತದಲ್ಲಿವೆಯಾದರೂ, ಅವು ಲಿಖಿತ ರೂಪದಲ್ಲಿ ಇಲ್ಲದ ಕಾರಣದಿಂದಾಗಿ ತಮ್ಮ ಅಧಿಕೃತವನ್ನು ಕೆಳೆದುಕೊಳ್ಳುತ್ತಾ ಹೋಗುತ್ತಿವೆ.

ಬುಡಕಟ್ಟಿ ಎನ್ನುವುದು ಇಂಗ್ಲಿಷ್‌ ಭಾಷೆಯ (ಟ್ರೈಬ್‌-TRIBE) ನ ಕನ್ನಡ ರೂಪವಾಗಿದೆ. ಬುಡಕಟ್ಟಿ ಜನಾಂಗ ಎಂದು ಕೂಡ ಹೇಳಬಹುದಾಗಿದೆ. (ಟ್ರೈಬ್‌) ಎನ್ನುವುದು ಲ್ಯಾಟಿನ್ ಭಾಷೆಯ (TRIBUS) ಎನ್ನುವ ಶಬ್ದದಿಂದ ಹುಟ್ಟಿಕೊಂಡಿದೆ. ಆದರೂ ಈ ಶಬ್ದವನ್ನು ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಬಳಸುತ್ತಾರೆ. (ಅದರ ಅರ್ಥ ಮೂರು ವರ್ಗ ಎನ್ನುವುದಾಗಿದೆ.) ಸ್ವತಂತ್ರ ದೂರೆತ್ತು ಸುಮಾರು ವರ್ಷಗಳು ಕಳೆದರೂ ಭಾರತದ ಬುಡಕಟ್ಟಿ ಜನಾಂಗಗಳು ಅಭಿವೃದ್ಧಿ ಶೋಚನೀಯವಾಗಿದೆ.

ದುಂಗಿ ಗರಾಸಿಯಾ ಬುಡಕಟ್ಟಿ ಅಧ್ಯಯನ

ದುಂಗಿ ಗರಾಸಿಯಾ ಬುಡಕಟ್ಟಿ ಜನಾಂಗಗಳ ಬಗ್ಗೆ ನಡೆದಿರುವ ಅಧ್ಯಯನಗಳು ಕೆಲವು ಕಂಡುಬರುತ್ತವೆ. ಅವುಗಳಲ್ಲಿ “ಸೆನ್ಸ್‌ಸ್ ಆಪ್ ಇಂಡಿಯಾ” (1962), ಡೇಚ್ ಪಿ.ಸಿ. (1960) ಭಗವತ್ ಬಂಡಾರಿ (1989), ಮೇನ್ & ಮೇನ್ (1989), ಉನ್ನಿತಾನ್ ಕುಮಾರ್ ಮಾಯ (1997), ಕೆ.ಎಸ್. ಸಿಂಗ್ (1994), ಕೆ.ಎಸ್. ಸಿಂಗ್, ಲಾವಣ್ಯ (1998), ಕೆ.ಎಸ್.ಸಿಂಗ್, ಹಳೆಬರ್ (2003) ಹಾಗೂ ಆರ್.ಬಿ. ಪಟ್ಟೇನಾಬನ್, ಎಸ್.ಎ. ಮೊಹಿದ್ದೀನ್ (2003), ಹಲವಾರು ಮಾನವ ವಿಜ್ಞಾನಿಗಳು ಸಮಾಜಶಾಸ್ತ್ರಜ್ಞರು ದುಂಗಿ ಗರಾಸಿಯಾ ಬುಡಕಟ್ಟಿ ಜನಾಂಗದವರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಜೀವನ ಪದ್ಧತಿ ಮುಂತಾದ ವಿಷಯಗಳೊಳಗೊಂಡಂತೆ ತಮ್ಮ ತಮ್ಮ ಗ್ರಂಥಗಳಲ್ಲಿ ಮಾಹಿತಿ ನೀಡಿದ್ದಾರೆ.

ಪಶ್ಚಿಮ ಭಾರತದ ಬುಡಕಟ್ಟಿ ಜನಾಂಗಗಳು

ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಗೋವಾ, ಡಿಯು ಹಾಗೂ ನಗರ ಹವೇಲಿ ರಾಜ್ಯಗಳ ಬುಡಕಟ್ಟಿಗಳನ್ನು ಈ ವರ್ಗಿಕರಣದ ಅಡಿಯಲ್ಲಿ ತರಲಾಗಿದೆ. ಈ ರಾಜ್ಯಗಳಲ್ಲಿ ವಾಸಿಸುವ ಬುಡಕಟ್ಟಿಗಳಲ್ಲಿ ಮೀನಾ, ಭೀಲ, ಗಾರಸೀಯಾ, ಡಂಕಾ, ಕುನಬಿ, ದುಬಲಾ, ಕೂಕಲಾ, ಕೊಲಚಾ, ಕೋಕಾ, ಕಥಾಡಿ, ತಾಕೂರ್, ಬಾರಲಿ, ಧೋದಿಯ ಬುಡಕಟ್ಟಿ ಜನಾಂಗಗಳು ಪ್ರಮುಖಿರಾಗಿದ್ದಾರೆ.

ದುಂಗಿ ಗರಾಸಿಯಾ (ಬುಡಕಟ್ಟಿ) ಐತಿಹಾಸಿಕ ಹಿನ್ನಲೆ

ಭಾರತದ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕಂಡುಬರುವ “ಬಿಲ್” ಜನಾಂಗಕ್ಕೆ ಸೇರಿದ ಸಾಂಪ್ರದಾಯಿಕ ಬುಡಕಟ್ಟಿ ಜನಾಂಗ ಎಂಬುದಾಗಿ ಹೇಳಲಾಗಿದೆ. ಸುಮಾರು ಮುನ್ಹಾರು ವರ್ಷಗಳ ಹಿಂದೆ ರಾಜಾಸ್ಥಾನದ ಬೈವರ್ ಪ್ರಾಂತ್ಯದಿಂದ ವಲಸೆ ಬಂದವರು ಎಂಬುದಾಗಿ ತಿಳಿದು ಬಂದಿರುತ್ತದೆ. 1540–1597ರಲ್ಲಿ ಮಹಾರಾಣ ಪ್ರತಾಪ ಸಿಂಗ್ ಮೇವಾರದ ರಾಜನಾಗಿದ್ದು, ಇವರೆಲ್ಲ ಅವನ ರಾಜ್ಯದ ಪ್ರಜೆಗಳಾಗಿದ್ದರು. ಮೊಫಲ್ ವಿರುದ್ಧ ಯುದ್ಧದಲ್ಲಿ ಮಹಾರಾಣ ಪ್ರತಾಪ ಸಿಂಗ್ ಸೋತೆ ಕಾರಣ ಮೇವಾರದ ಬಹಳವ್ಯು ಪ್ರಜೆಗಳು ರಾಜ್ಯವನ್ನು ತೊರೆದರು. ಅವರಲ್ಲಿ ಅನೇಕರು ಗುಡ್ಡಗಾಡನ್ನು ಹೊಕ್ಕರು. ಕಾಡು ಮತ್ತು ಬೆಟ್ಟಗಳಲ್ಲಿ ನೆಲೆಸಿದ ಅವರ ಸಂತತಿಯು ಹೊರನಾಡಿನ ಸಂಪರ್ಕವಿಲ್ಲದೆ ಮಾರ್ಗವಾಗಿ

ಕಾಡಿನಲ್ಲಿ ವಂಶಾಭಿವೃದ್ಧಿ ಹೊಂದಿ ಬುಡಕಟ್ಟು ಜನಾಂಗಿಯವಾಗಿ ಉಳಿದರು. ಅವರ ಪ್ರತಿನಿಧಿಗಳೇ ಮೇಲೆ ತಿಳಿಸಿದ ಪ್ರದೇಶಗಳಲ್ಲಿ ವಾಸವಾಗಿದ್ದಾರೆ.

ದುಂಗಿ ಗರಾಸಿಯಾ ಬುಡಕಟ್ಟು ಜನಾಂಗ

ಭಾರತದಲ್ಲಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕಂಡುಬರುವ ಒಂದೇ ಕುಲದ “ಭಿಲ್” ಬುಡಕಟ್ಟು ಜನಾಂಗಕ್ಕೆ ಸೇರಿದ ಒಂದು ಪಂಗಡವಾಗಿದೆ. “ದುಂಗಿ ಗರಾಸಿಯಾ” ‘ದುಂಗಿ’ ಎಂಬ ಪದವು ಬೆಟ್ಟಗಳು ಎಂದು ಮತ್ತು ‘ಗರಾಸಿಯಾ’ ಎಂದರೆ “ಹುಲ್ಲು” ಎಂಬಫರ್ಮಿಡೆ. ಇಂತಹ ಪ್ರದೇಶದಲ್ಲಿ ವಾಸವಾಗಿರುವ ಕಾರಣ ಅವರಿಗೆ ಈ ಹೆಸರು ಬಂದಿರುವ ಸಾಧ್ಯತೆ ಇದೆ. Singh K.S. 2003, P.222ರಲ್ಲಿ ಉಲ್ಲೇಖಿಸಲಾಗಿದೆ.

ಕನಾಟಕದಲ್ಲಿ ದುಂಗಿ ಗರಾಸಿಯ ಬುಡಕಟ್ಟು ಜನಾಂಗ

ಕನಾಟಕದಲ್ಲಿ ಬೆಳ್ಗಾವಿ, ಧಾರವಾಡ, ಶಿವಮೊಗ್ಗ, ದಾವಣಗರೆ, ಹಾವೇರಿ, ಉತ್ತರ ಕನ್ನಡ, (ಮಡಿಕೆರಿ) ಮೊಡಗು ಜಿಲ್ಲೆ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆ ಮುಂತಾದ ಜಿಲ್ಲೆಗಳಲ್ಲಿ ಭಿಲ್, ಭಿಲ್, ಗರಾಸಿಯಾ, ದೋಲಿ ಭಿಲ್, ದುಂಗಿ ಭಿಲ್, ಗರೇಶಿಯಾ, ಮೇವಾಸಿ, ಭಿಲ್ ರಾವಲ್ ಪಾಬ್ರಾ, ವಾಸವ, ವಾಸವೆ, ಭಿಲ್ ತಾವ್ವಿ, ಭಿಲ್ ಭಾಗಲಿಯಾ ಮುಂತಾದ ಹೆಸರಿನಿಂದ ಕರೆಯುವ ಬುಡಕಟ್ಟು ಜನಾಂಗಗಳು ಕನಾಟಕದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ ಮತ್ತು ಅರೇಬಿಗರ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಕನಾಟಕದಲ್ಲಿ ಒಟ್ಟು ಜನ ಸಂಖ್ಯೆ 6,204 ಹೆಚ್ಚಾಗಿ ಉತ್ತರ ಕನಾಟಕ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಕಾಡನ್ನು ಕಡಿದು ವ್ಯವಸಾಯಕ್ಕೆ ಅನುಕೂಲಕರವಾಗುವಂತೆ ಭೂಮಿಯನ್ನು ತಯಾರಿ ಮಾಡಿಕೊಂಡು ವೃತ್ತಿಯನ್ನು ಮಾಡುತ್ತಿದ್ದರು.

ವಸತಿಗಳು-ನೆಲೆಗಳು

ಸಾಮಾನ್ಯವಾಗಿ ಮುಳ್ಳಿನ ಮತ್ತು ಬಿದಿರಿನ ಗೋಡೆಗಳಿಂದ ಮಾಡಿದ ಮನೆಗಳಲ್ಲಿ ವಾಸಿಸುತ್ತಾರೆ. ಕೆಲವು ಅನುಕೂಲತೆ ಹೊಂದಿರುವ ಜನರು ಹೆಚ್ಚಿನ ಮನೆ, ಆರ್.ಸಿ.ಸಿ. ಮನೆ, ಚಾವಣಿ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಹೆಚ್ಚು ಜನರು ಇನ್ನೂ ಸಹ ಕಚ್ಚಾ ಮನೆಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವರು ಸಾಮಾನ್ಯವಾಗಿ ಬೆಟ್ಟಗಳು, ಇಳಿಜಾರು ಪ್ರದೇಶಗಳಲ್ಲಿ ಅವರ ಜಮೀನು ಅಥವಾ ಹೊಲ ಗಡ್ಡೆಗಳ ಪಕ್ಕದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಗ್ರಾಮದ ಮುಖ್ಯಸ್ಥನು ಅವನ ಮನೆಯ ಎದುರು ಒಂದು ಅತಿಥಿ ಗೃಹವನ್ನು ನಿರ್ಮಿಸಿಕೊಳ್ಳುತ್ತಾನೆ. ಆವರು ಒಟ್ಟಿಗೆ ಸೇರುವ ಯಾವುದೇ ಕೆಂದ್ರ ಗ್ರಾಮದ ಸ್ಥಳವಿರುವುದಿಲ್ಲ.

ಸಾಮಾನ್ಯವಾಗಿ ಅಕ್ಕ-ಪಕ್ಕದ ಗ್ರಾಮದ ನೆರೆಯವರ ಕುಟುಂಬಗಳ ಸಹಕಾರ, ಸಂಪರ್ಕ ಬಹಳ ಕಡಿಮೆಯಿರುವುದರಿಂದ ಅಧಿತೀಗಳಿಗೆಂದು ನಿರ್ಮಿಸಿಕೊಂಡಿದ್ದಾರೆ. ಇತ್ತೀಚೆಗೆ ಕನಾಟಕದ ವಿವಿಧ ಜಿಲ್ಲೆಗಳಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮದೇ ಆದ ಕಾಲೋನಿಗಳನ್ನು ನಿರ್ಮಿಸಿಕೊಂಡು

ಜೀವನವನ್ನು ನಿರ್ವಹಿಸುತ್ತಿದ್ದಾರೆ. ಇಂದಿಗೂ ವಿದ್ಯುತ್, ನೀರು, ಶೈಕ್ಷಣಿ, ಮುಂತಾದ ಸೌಲಭ್ಯಗಳ ಕೊರತೆ ಯಾವುದೇ ಮೂಲ ಸೌಕರ್ಯ ನೀಡಿಲ್ಲ.

ಉಪನಿಷತ್ತಾರ್ಥಿಗಳ ಪರಿಷಾಳ

ಮಹಿಳೆಯರು ಸಾಮಾನ್ಯವಾಗಿ ಅನೇಕ ಬೆಳ್ಳಿ-ಅಭರಣಗಳನ್ನು ಧರಿಸುತ್ತಾರೆ. ಮಹಿಳೆಯು ಕಪ್ಪು ಮತ್ತು ಕೆಂಪು ಬ್ಲೋಸ್‌ಗಳನ್ನು ಧರಿಸುತ್ತಾರೆ. ಮರುಷರು ಕೆಂಪು, ಬಿಳಿ ಉದುಮುಗಳನ್ನು ಧರಿಸುತ್ತಾರೆ. ಮರುಷರು ಮತ್ತು ಮಹಿಳೆಯರು ಹಣ್ಣಿಗಳನ್ನು ಧರಿಸುತ್ತಾರೆ. ಇತ್ತೀಚೆಗೆ ಅವರು ನಗರ ಪ್ರದೇಶದ ಜನರಂತೆ ಆಧುನಿಕ ಬಟ್ಟಿಗಳನ್ನು ಧರಿಸುವುದು ಕಂಡುಬರುತ್ತದೆ.

ದುಂಗಿ ಗರಾಸಿಯ ಕುಲದ ಪಂಗಡಗಳು

ದುಂಗಿ ಗರಾಸಿಯ ‘ಭಿಲ್’ ಬುಡಕಟ್ಟಿನ ಒಂದು ಒಳ ಪಂಗಡವಾಗಿದೆ. ಇವರಲ್ಲಿ ‘ಭಗತ್’ ಮತ್ತು ‘ಸಂಸಾರಿ’ ಎರಡು ಉಪ ಪಂಗಡಗಳಿವೆ. ಉಪ ಪಂಗಡಗಳ ನಡುವೆ ವಿವಾಹ ಪದ್ಧತಿಯನ್ನು ನಿರ್ವಹಿಸಲಾಗಿದೆ. ಬಾಲತ್, ಶಿರಡಿ, ಪೌಂಡೋರ್, ಪರ್ಮೋದ್, ಮೋರಿಯಾ, ದಾಮೋರ್, ಗಮೇತಿ, ತಾರತ್, ಭಾಗೋರಾ, ಸುವೇರಾ, ಜೋತಿಯಾರ್, ಅಸಾರಿ ಮತ್ತು ಕಟ್ಟಾರಾ ಎಂಬ ಕುಲಗಳು ಕಂಡುಬರುತ್ತವೆ.

ಖಾಷೆ

ದುಂಗಿ ಗರಾಸಿಯಾ ಜನಾಮಗವು ವಾದ್ವಿ(ವಾಫಿ) ಭಾಷೆಗಳನ್ನು ಆಡುತ್ತಾರೆ. ಇದು ಭಾರತದಲ್ಲಿರುವ ಭಿಲ್ ಭಾಷೆಗಳಲ್ಲಿ ಒಂದಾಗಿದೆ. ಇವರು ಮುಖ್ಯವಾಗಿ ದಕ್ಷಿಣ ರಾಜಸಾಧನದ ದುಂಗರಮರ ಮತ್ತು ಬಿನಾರ ಜಿಲ್ಲೆಗಳಲ್ಲಿ ಈ ಭಾಷೆಯನ್ನು ಮಾತನಾಡುತ್ತಾರೆ. “ವಾಗ್ನಿ” ಭಾಷೆಯು ಭಿಲ್ ಬುಕಟ್ಟು ಜನಾಂಗದ ಒಂದು ಉಪಭಾಷೆ ಎಂದು ಹೇಳಲಾಗಿದೆ. ಕನಾಟಕದಲ್ಲಿ ಇತರರೊಂದಿಗೆ ಕನ್ನಡ ಮತ್ತು ಅವರ ಆಡು ಭಾಷೆಯನ್ನು ಮಾತನಾಡುತ್ತಾರೆ.

ದುಂಗಿ ಗರಾಸಿಯಾ ಕೌಟಂಬಿಕ ವ್ಯವಸ್ಥೆ

ಕುಟುಂಬವು ಸಮಾಜದ ಒಂದು ಮೂಲಭೂತ ಹಾಗೂ ಶಕ್ತಿಶಾಲೀಯಾದ ಒಂದು ಸಾಮಾಜಿಕ ಘಟಕವಾಗಿದೆ. ಕುಟುಂಬದ ಉಗಮ ಮತ್ತು ವಿಕಾಸಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಮಾನವಶಾಸ್ತ್ರಜ್ಞಾದ “ಮಾಗರ್ಸಿ” ಅವರು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಾಚೀನ ಸಮಾಜಗಲ್ಲಿ ಸೀಯರ ಮರುಷರ ನಡುವೆ ಲೈಂಗಿಕ ಶ್ರೀಯೆಗಳಲ್ಲಿ ಯಾವುದೇ ರೀತಿಯ ನಿರ್ವೇಧಗಳು ಇರಲಿಲ್ಲ. ಆದರೆ ಸಮಾಜ ಬೆಳೆಯುತ್ತಾ ಬಂದಂತೆ ಅಥವಾ ವಿಕಾಸ ಆದಂತೆಲ್ಲಾ ಒಂದೇ ರಕ್ತ ಸಂಬಂಧಿಗಳ ನಡುವೆ ಲೈಂಗಿಕ ಸಂಬಂಧಗಳನ್ನು ನಿರ್ವೇಧಿಸಲಾಗಿತ್ತು. ಹಾಗೆಯೇ ಸೋದರ-ಸೋದರಿಯರ ನಡುವೆ ಸಹ ಕಲಾಪ, ಲೈಂಗಿಕ ಸಂಬಂಧಗಳನ್ನು ನಿರ್ವೇಧಿಸಲಾಗಿತ್ತು.

ಕಾಲ ಕಳೆದಂತೆ ಏಕ ಪತ್ತಿ, ಏಕ ಪತ್ತಿಯ ವ್ಯವಸ್ಥೆ ಕುಟುಂಬಗಳು ಕಂಡು ಬಂದವು. ಆದರೆ ಇಂತಹ ಸಂದರ್ಭದಲ್ಲಿಯೂ ವಿವಾಹ ಪೂರ್ವ ಲೈಂಗಿಕ ಚಟುವಟಿಕೆಗಳಿಗೆ ನಿರ್ವೇಧವಿರಲಿಲ್ಲ. ಕಾಲ ಕ್ರಮೇಣ ಇದೂ ಸಂಪುಟ 3, ಸಂಚಿಕೆ 3, ನವೆಂಬರ್-ಡಿಸೆಂಬರ್, 2021 ISSN: 2582-2284, ಪು.ಸಂ. 103-110.

ಸಹ ಹೆಚ್ಚು ಅಸ್ತಿತ್ವದಲ್ಲಿ ಕಂಡುಬರಲಿಲ್ಲ. ನಂತರ ಏಕಪತ್ನಿ ಕುಟುಂಬ ವ್ಯವಸ್ಥೆ ಅಸ್ತಿತ್ವಕ್ಕೆ ಕಂಡುಬಂದೀತೇ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದಾರೆ.

ಪ್ರಾಚೀನ ಸಮಾಜಗಳಲ್ಲಿ ಹಲವಾರು ಬಗೆಯ ಕುಟುಂಬ ಪದ್ಧತಿಗಳನ್ನು ಕಾಣಬಹುದಾಗಿದೆ.

- ಏಕಪತ್ನಿ, ಏಕಪತಿ ಹೊಂದುವ ಪದ್ಧತಿ ಕಾಣಬಹುದಾಗಿದೆ (Monogamy)
- ಒಹುಪತ್ನಿತ್ವ (Polygamy)
- ಒಹುಪತಿತ್ವ (Polyandry)

ಎಂಬ ವಿವಿಧ ಕುಟುಂಬಗಳು ಅಸ್ತಿತ್ವದಲ್ಲಿದ್ದವು. ಇವುಗಳಲ್ಲದೆ ಆಧುನಿಕ ಸಮಾಜಗಳಲ್ಲಿ (1) ಅವಿಭಕ್ತ ಕುಟುಂಬ (2) ವಿಭಕ್ತ ಕುಟುಂಬಗಳು ಎಂಬುದಾಗಿ ನಾವು ನೋಡಬಹುದಾಗಿದೆ. ಆದರೆ ಡುಂಗ್ರಿ ಗರಾಸಿಯಾ ಬುಡಕಟ್ಟಿ ಸಮಾಜಗಳಲ್ಲಿ ಕುಟುಂಬ ಪದ್ಧತಿ, ಮಹಿಳೆಯರ ಸ್ಥಾನಮಾನಗಳು ವಿವಾಹ ಪದ್ಧತಿಗಳು ಭಿನ್ನವಾಗಿವೆ. ಡುಂಗ್ರಿಯ ಗರಾಸಿಯ ಮಹಿಳೆಯರಿಗೆ ಅಸ್ತಿ ಹೊಂದಲು ಹಕ್ಕು ಇರುವುದಿಲ್ಲ. ತಮ್ಮ ಸಮಾಜದ ಹಿರಿಯರನ್ನು ಕಂಡರೆ ಮುಖಿದ ಮೇಲೆ ಮುಸುಕು ಧರಿಸುತ್ತಾರೆ. ಇವರಲ್ಲಿ ಮರುಷರನ್ನು ಶ್ರೀಯರನ್ನು ಸಮಾನತೆಯಿಂದ ಕಾಣುತ್ತಾರೆ. ಮಹಿಳೆಯರು ಅಡಗೆ ಕೆಲಸ ಮಾಡುವುದು, ದನಕರುಗಳ ಸಾಕಾಶೀಕೆ (ಪಶುಪಾಲನೆ) ಮತ್ತು ಪಾಲನೆ, ಮೋಷಣೆಯಲ್ಲಿ ಹೊಡಗಿಸಿಕೊಳ್ಳುತ್ತಾರೆ. ಮರುಷರು ವ್ಯವಸಾಯ, ಉಳಿಮೆ, ಕಟ್ಟಾವು ಮುಂತಾದ ಕೃಷಿ ಚಟುವಟಿಕೆಗಳಲ್ಲಿ ದೃಷ್ಟಿಕ ಶ್ರಮದಲ್ಲಿ ಹೊಡಗಿಸಿಕೊಳ್ಳುತ್ತಾರೆ.

ಡುಂಗ್ರಿ ಗರಾಸಿಯಾ ಬುಡಕಟ್ಟಿಗಳಲ್ಲಿ ವಿವಾಹ ಪದ್ಧತಿಯಲ್ಲಿ ಅವರಿಗೆ ಇಷ್ಟವಾದ ಸಂಗಾತಿಯನ್ನು ಆಯ್ದು ಮಾಡುವ ಸಂಪೂರ್ಣ ಸ್ವಾತಂತ್ರ್ಯವಿದೆ. ಸಾಮಾನ್ಯವಾಗಿ 18 ರಿಂದ 24 ವರ್ಷ ವಯಸ್ಸಿನದೊಳಗಿನ ಯುವಕರು 18 ರಿಂದ 24 ವರ್ಷ ವಯಸ್ಸಿನದೊಳಗಿನ ಹುದುಗಿಯರನ್ನು ವಿವಾಹವಾಗುತ್ತಾರೆ. ವಿವಾಹ ನಂತರ ಒಟ್ಟಿಗೆ ವಾಸಿಸುತ್ತಾರೆ. ಸಾಮಾನ್ಯವಾಗಿ ಅವಿಭಕ್ತ ಕುಟುಂಬ ವ್ಯವಸ್ಥೆಯಿಲ್ಲದ್ದು, ಮತ್ತು ಈ ವಯಸ್ಸರಾಗುವವರೆಗೂ ತಮ್ಮ ಕುಟುಂಬದವರ ಜೊತೆ ವಾಸ ಮಾಡುತ್ತಾರೆ. ಇವರು ‘ಭೀಲ’ ಬುಡಕಟ್ಟಿ ಜನಾಗಂದವರನ್ನು ವಿವಾಹ ಮಾಡಿಕೊಂಡಿದ್ದಾರೆ. ಸೋದರ ಸಂಬಂಧಿಗಳ ವಿವಾಹವನ್ನು ನಿಷೇಧಿಸಲಾಗಿದೆ. ಇವರಲ್ಲಿ ಒಹುಪತ್ನಿತ್ವ ಪದ್ಧತಿ ಕಂಡುಬರುತ್ತದೆ. ಮೋದಲ ಹೆಂಡತಿ (ಪತ್ನಿ) ಬಂಜಿತನ ಹೊಂದಿದ್ದರೆ, ಅಥವಾ ಗಂಡು ಮನುವಿಗೆ ಜನ್ಮ ನೀಡಿದ್ದರೆ, ಗಂಡು ಮತ್ತು ಇಲ್ಲದಿದ್ದರೆ, ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಲು ಅವಕಾಶವಿದೆ.

ಭಗವತ್ ಭಂಡಾರಿ (1989) ಬುಡಕಟ್ಟಿ ವಿವಾಹ ನಿಯಮಗಳು ಎಂಬ ಲೇಖನದಲ್ಲಿ ಡುಂಗ್ರಿ ಗರಾಸಿಯ ವಿವಾಹದ ಬಗ್ಗೆ ಈ ರೀತಿ ಉಲ್ಲೇಖಿಸುತ್ತಾರೆ. ಡುಂಗ್ರಿ ಗರಾಸಿಯ ಬುಡಕಟ್ಟಿ ವಿವಾಹ ಪದ್ಧತಿಯಲ್ಲಿ ಅವರ ಸಂಪ್ರದಾಯಗಳಲ್ಲಿ ಅವರು ಮಹಿಳೆಯರಿಗೆ ನೀಡುವ ಗೌರವ, ಪ್ರಾಮುಖ್ಯತೆ ಮತ್ತು ಹದಿಹರೆಯದ ಯುವತೀಯ ಜೊತೆ ಸಂವಹನ, ಸ್ನೇಹ ಸಂಬಂಧಗಳು ತುಂಬಾ ಪ್ರಮುಖತೆಯನ್ನು ಪಡೆದುಕೊಂಡಿವೆ. ಸ್ನೇಹದಿಂದ ಒಟ್ಟಿಗೆ ಪಲಾಯನ ಮಾಡಿ, ಕೆಲವು ದಿನಗಳ ನಂತರ ತಮ್ಮ ವಾಸಿಸುವ

ಸ್ಥಳಕ್ಕೆ ಹಿಂತಿರುಗುತ್ತಾರೆ. ನಂತರ ವರನ ಕುಟುಂಬವು ವಧುವಿನ ಕುಟುಂಬಕ್ಕೆ ಒಂದು ನಿರ್ದಿಷ್ಟ ಹಣವನ್ನು ಕಪ್ಪ ಕಾನೆಕೆಯಾಗಿ ಪಾವತಿಸಬೇಕಾಗುತ್ತದೆ. ನಂತರ ಈ ವಿವಾಹಕ್ಕೆ ಮಾನ್ಯತೆ ದೊರೆಯುತ್ತದೆ. ವರನು ವಿವಾಹದ ಎಲ್ಲಾ ಖಚಿತಗಳನ್ನು ಭರಿಸಬೇಕಾಗುತ್ತದೆ. ಈ ಬುಡಕಟ್ಟಿ ಸಮಾಜದಲ್ಲಿ ಸಮಾನತೆ ಆಳವಾಗಿ ಬೇರೂರಿದೆ, ವಿವಾಹ ಪದ್ಧತಿಯಲ್ಲಿ ಮರುಷತ್ವಕ್ಕೆ ಶೈಷ್ಫೋರ್ಮೆಟ್‌ಯನ್ನು ನೀಡುತ್ತಿದೆ. ಆದರೆ ಈ ಬುಡಕಟ್ಟಿ ಜನರಲ್ಲಿ ಸಮಾನತೆಯನ್ನು ಇಟ್ಟಿರುತ್ತಾರೆ ನೀಡಿದೆ. ಈ ಬುಡಕಟ್ಟಿ ಜನಾಂಗದಲ್ಲಿ ಅತ್ಯಾಚಾರ ವರದಕ್ಕಿಂತ ಮತ್ತು ಸಾಮಾನ್ಯ ಪ್ರಕರಣಗಳು ಅಪರೂಪ ಸಂಗತಿಗಳಾಗಿದೆ.

ಪ್ರಸ್ತುತ ಭಾರತ ದೇಶದಲ್ಲಿ ಸಾಮಾನ್ಯಯವಾಗಿ ಕಾಣಬಹುದಾದಂತಹ ಲಿಂಗ ತಾರತಮ್ಯಕ್ಕೆ ಅಸಮಾನತೆ ಮತ್ತು ಮಹಿಳೆಯರ ಮೇಲೆ ದೌಜನ್ಯಗಳಿಂದ ಬೇರೂರುತ್ತಿರುವ ಆಧುನಿಕ ಸಮಾಜಗಳು ಎಂದು ಕರೆಯಲ್ಪಡುವರು. ದುಂಗಿ ಗರಾಸಿಯ ಜನರಿಂದ ತಿಳಿಯಬಹುದಾದ ಬಹಳ ಸಂಗತಿಗಳು ಇವೆ. ಆಧುನಿಕ ಮುಖ್ಯವಾಹಿನಿಯ ಸಮಾಜಗಳು ಎಲ್ಲಾ ಬುಡಕಟ್ಟಿ ಜನಾಂಗಗಳನ್ನು ಕೀಳಿರಿಮೆ ಮತ್ತು ಹಿಂದುಳಿದವರು ಎಂದು ಕರೆದರೂ ಸಹ ಅವರ ಆಚರಣೆಗಳಲ್ಲಿ ಅರ್ಹತೆ ಪಡೆದಿದೆ. ವಿಶೇಷವಾಗಿ ಮಹಿಳೆಯರ ಸ್ಥಾನ-ಮಾನಕ್ಕೆ ಮತ್ತು ಸಬಲೀಕರಣತೆಗೆ ಒತ್ತು ನೀಡಿದೆ ಎಂದು ಶಹನಾವಾಬ್ ಅಖ್ತರ್ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ದುಂಗಿ ಗರಾಸಿಯ ಜನಾಂಗವು ತಮ್ಮ ಕುಟುಂಬವನ್ನು ಮೋಹಿಸಲು ಸಾಕಷ್ಟು ಹಣವನ್ನು ಸಂಪಾದಿಸಿದಾಗ ಮತ್ತು ಉಳಿತಾಯ ಮಾಡಿದಾಗ ಮಾತ್ರ ಅವರಿಗೆ ವಿವಾಹವು ಒಂದು ಆಯ್ದೆಯಾಗಿದೆ.

ಹಬ್ಬಗಳು ಮತ್ತು ನಂಬಿಕೆಗಳು

ದುಂಗಿ ಗರೇಶಿಯಾ ಜನರು ಉತ್ತರಾಯಣ, ಹೋಲಿ, ಜನಾಷ್ಟುಮೀ, ನವರಾತ್ರಿ, ದೀಪಾವಳಿ ಮಂತಾದ ಹಬ್ಬಗಳನ್ನು ಆಚರಿಸುತ್ತಾರೆ. ಅವರ ಹಬ್ಬದ ಆಚರಣೆಯ 15 ರಿಂದ 20 ದಿನಗಳ ಮುಂಚಿತವಾಗಿ ಸಿದ್ಧರಾಗಿರುತ್ತಾರೆ. ಹೋಲಿ ಹಬ್ಬದಲ್ಲಿ ಮಧ್ಯರಾತ್ರಿಯವರೆಗೆ ವಾದ್ಯ, ಡೋಲುಗಳನ್ನು ನುಡಿಸುತ್ತಾರೆ. ಆ ಸಮಯದಲ್ಲಿ ಅಲಂಕಾರಿಕ ಉಡುಗೆಗಳನ್ನು ಧರಿಸುತ್ತಾರೆ. ಗುಂಪು ನೃತ್ಯವನ್ನು ಮಾಡುತ್ತಾರೆ. ಕತ್ತಿ, ಆಯುಧಗಳು ಮತ್ತು ಭಾಣದಿಂದ ನೃತ್ಯವನ್ನು ಮಾಡುತ್ತಾರೆ. ಹೋಲಿ ಹಬ್ಬದಲ್ಲಿ ತಮ್ಮ ಶತ್ರುಗಳನ್ನು ಸಂಹರಿಸುವ ದಿನ ಎಂದು ತಿಳಿದುಕೊಂಡಿರುತ್ತಾರೆ. ವರ್ಷದ ಜನವರಿ 14 ಮೊದಲ ಶುಕ್ರವಾರ ಉತ್ತರಾಯಾಂ ಪೂರ್ಣಿಂಬಾಲ ಹಬ್ಬವನ್ನು ಆಚರಿಸುತ್ತಾರೆ. ಸಾಮಾನ್ಯವಾಗಿ ಆ ದಿನ ‘ಕೆನಲಿ’ ಎಂಬ ಹಕ್ಕಿಯನ್ನು ಹಿಡಿಯಲು ತಮ್ಮ ಜಮೀನುಗಳಿಗೆ ಹೋಗುತ್ತಾರೆ. ಈ ಜನರಲ್ಲಿ ಸಾಂಪ್ರದಾಯಕವಾಗಿ ಕುದುರೆಗಳು, ಕತ್ತಿಗಳನ್ನು ಮತ್ತು ಸೂರ್ಯನನ್ನು ಭಕ್ತಿಯಿಂದ ಮೂಡಿಸುತ್ತಾರೆ. ಇವರು ಹಿಂದೂ ಧರ್ಮದ ಮೇಲೆ ಹೆಚ್ಚು ಪ್ರಭಾವಿತರಾಗಿದ್ದಾರೆ. ಇವರಿಗೆ ಆತ್ಮಗಳ ಬಗ್ಗೆ ನಂಬಿಕೆಯಿದ್ದ ದೇವಾಲಿ, ಭೂತ, ಸತ್ತವರ ಆತ್ಮಗಳು, ಮಾಟ ಮಂತ್ರ ಮಂತಾದ ಆಚರಣೆಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ.

ದುಂಗಿ ಗರಾಸಿಯ ಆರ್ಥಿಕ ಜೀವನ

ದುಂಗಿ ಗರಾಸಿಯ ಜನಾಂಗದ ಮುಖ್ಯ ಉದ್ಯೋಗ ಕೃಷಿ ಮತ್ತು ಕಾಡಿನ ಉತ್ಪನ್ನಗಳನ್ನು, ಗಿಡಮೂಲಿಕೆಗಳನ್ನು ಸಂಗ್ರಹಿಸುವುದು, ಪಶುಸಂಗೋಪನೆ, ಮರ ಕಡಿಯವುದು ಮತ್ತು ಇತರೆ

ಉದ್ಯೋಗದಲ್ಲಿ ನಿರತರಾಗಿದ್ದಾರೆ. ಇವರಲ್ಲಿ ಕೃಷಿ ಭೂಮಿಯನ್ನು ಹೊಂದಿರುವ ಕುಟುಂಬಗಳು ತುಂಬಾ ಕಡಿಮೆ, ಮೇಕ್ಕೆಜೋಳ ಮುಖ್ಯ ಬೆಳೆಯಾಗಿದೆ. ಅನೇಕರು ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿದ್ದಾರೆ. ಜಮೀನನ್ನು ಕೃಷಿ ಕೆಲಸಕೂಗಿ, ದನಕರುಗಳನ್ನು ಸಾಕುವುದು, ವಿವಿಧ ರೀತಿಯ ಪ್ರಾಣಿಗಳನ್ನು ಸಾಕಿ ಮಾರಾಟ ಮಾಡುವುದು, ಇವುಗಳಿಂದ ಉಳಿಮೆ, ಕೊಯ್ಲು ಮುಂತಾದ ಚಟುವಟಿಕೆಗಳಿಗೆ ಪ್ರಾಣಿಗಳನ್ನು ಬಳಸುತ್ತಾರೆ. ಇವರಲ್ಲಿ ಸಾಂಪ್ರಾದಾಯಿಕ ಕೃಷಿ, ಪಶುಸಂಗೋಪನೆ, ಕಾಡಿನ ಉತ್ಪನ್ನಗಳನ್ನು ಸಂಗೃಹಿಸುವುದು, ಮರ ಕಡಿಯುವುದು, ತರಕಾರಿ ಮಾರಾಟ ಮಾಡುವುದು ಬಹಳ ಸಾಮಾನ್ಯವಾಗಿದೆ. ಕೆಲವರು ಕೃಷಿ ಬಿಟ್ಟು ನಗರ ಅರೆನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಇವರಲ್ಲಿ ಹಾವಾಡಿಸುವುದು ಮತ್ತು ಗಿಡಮೂಲಿಕೆಗಳನ್ನು ಮಾರಾಟ ಮಾಡುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಕಾಡಿನಲ್ಲಿ ಆಯುರ್ವೇದ ಗಿಡಮೂಲಿಕೆಗಳನ್ನು ಸಂಗೃಹಿಸಿ, ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಉಪಯುಕ್ತವಾದ ಅಲಂಕಾರಿಕಾ ಮತ್ತು ಸೌಂದರ್ಯವರ್ಧಕ ವಸ್ತುಗಳನ್ನು ತಯಾರಿಸಿ (ಸೌಂದರ್ಯವರ್ಧಕ ಎಣ್ಣೆ), ಬಾಚಣಿಗೆ ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಿ ಆದಾಯ ಗಳಿಸುತ್ತಾರೆ. ಕೆಲವರು ಮೂಲ ವೃತ್ತಿಯನ್ನು ಬಿಟ್ಟು ಕೃಷಿ, ಕಾರ್ಮಿಕರಾಗಿಯೂ ಹಾಗೂ ಕೂಲಿ ಕಾರ್ಮಿಕರಾಗಿ ದುಡಿದು ಜೀವನ ನಡೆಸುವುದು ಕಂಡುಬಂದಿದೆ.

ಡುಂಗಿ ಗರಾಸಿಯ ಬುಡಕಟ್ಟಿ ಜನರು ಹೆಣ್ಣು ಮತ್ತು ಗಂಡು ಮಕ್ಕಳು ಸುಮ್ಮನೆ ಮನೆಯಲ್ಲಿ ಕೂರದೆ ದಿನಕ್ಕೆ ರೂ.30/- ರಿಂದ ರೂ.50/- ಗಳವರೆಗೆ ದುಡಿಯುತ್ತಾರೆ. ‘ಜಿಂದಿಯನ್ನು ಆರಿಸುವುದು’ ಕೂಡ ಇವರ ದಿನನಿತ್ಯದ ಕಾಯಕವಾಗಿದೆ. ಪ್ರತಿ ದಿನ ಹೆಂಗಸರು, ಗಂಡಸರು ಬೀದಿಗಳಲ್ಲಿ ಬಿದ್ದಿರುವ ಹಳೆಯ ಪೇಪರ್‌ಗಳು, ಪ್ಲಾಸ್ಟಿಕ್‌ಗಳು ಹಾಗೂ ಇತರೆ ಪದಾರ್ಥಗಳನ್ನು ಆರಿಸಿಕೊಂಡು ಬಂದು ಬಂದು ಕಡೆ ಶೇಖರಿಸಿಕೊಂಡು ನಂತರ ಮಾರಾಟ ಮಾಡುವುದು ಕಂಡುಬಂದಿದೆ. ತಮ್ಮ ಮನೆಗಳ ಮುಂದೆ ಆರಿಸಿಕೊಂಡು ತಂದ ಚಿಂದಿಗಳ ರಾಶಿ ಶೇಖರಿಸುವುದು ಕಂಡುಬರುತ್ತದೆ. ಈ ರೀತಿ ಆರಿಸಿ ತಂದ ಪದಾರ್ಥಗಳನ್ನು ಒಮ್ಮೆ ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಕನಾರ್ಕಟಕ ರಾಜ್ಯದ ವಿವಿಧ ಜಿಲ್ಲೆಗಳಾದ ಬೆಳಗಾವಿ, ಗುಲ್ಬರ್ಗಾ, ಧಾರವಾಡ, ಮೈಸೂರು ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಈ ವೃತ್ತಿಯಲ್ಲಿ ಬೆಳಿಗೆ 5 ಗಂಟೆಯಿಂದ 11 ಗಂಟೆಯವರೆಗೆ ನಿರತರಾಗಿರುತ್ತಾರೆ. ಸಾಂಪ್ರದಾಯಿಕವಾಗಿ ಅವಿಭಕ್ತ ಕುಟುಂಬದವರಾಗಿದ್ದು ಬಡತನ, ನಿರುದ್ಯೋಗದಿಂದ ಮತ್ತು ಆಧುನಿಕ ಸಮಾಜದ ಪ್ರಭಾವದಿಂದ ಇಂದು ಆಧುನಿಕ ವಿಭಕ್ತ ಕುಟುಂಬಗಳಾಗಿದ್ದು, ತಮ್ಮ ಜೀವನ ನಿರ್ವಹಣೆಗಾಗಿ ದೊಡ್ಡ ದೊಡ್ಡ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಕಂಡುಬರುತ್ತದೆ. ಕಾಲನಂತರ ಅವರು ಮರಳಿ ತಮ್ಮ ಸ್ವಂತ ಸ್ಥಳಗಳಿಗೆ ಹಿಂತಿರುಗಿ ಅವರ ಕುಟುಂಬಸ್ಥರು, ಸಂಬಂಧಿಸಿ ಮತ್ತು ಸ್ವೇಹಿತರ ಜೊತೆ ವಾಸಿಸುತ್ತಾರೆ.

ಡುಂಗಿ ಗರಾಸಿಯ ಈಗಿನ ಸ್ಥಿತಿಗಳಿಗೆ

ಸಂಮೂಳವಾಗಿ ಅರಣ್ಯದೊಂದಿಗೆ ಹೊಂದಿಕೊಂಡುಬಿಟ್ಟಿರುವ ಡುಂಗಿ ಗರಾಸಿಯಾದವರಿಗೆ ಈಗಿನ ಅರಣ್ಯ ಕಾಲಿದೆಯು ಬಹಳ ಕಷ್ಟವಾಗಿ ಪರಿಣಮಿಸಿದೆ. ಸದಾ ಗಿಡಮೂಲಿಕೆ, ಅರಣ್ಯ ಮತ್ತು ವನ್ಯ ಸಂಪತ್ತನ್ನು ಬಳಸಿಕೊಳ್ಳಲ್ಲಾ ಅಲ್ಲಿನ ಉತ್ಪನ್ನಗಳನ್ನು ಸಂಗೃಹಿಸುತ್ತಾ ಅವುಗಳನ್ನು ಮಾರಾಟ ಮಾಡಿ ತಮ್ಮ

ಜೀವನವನ್ನು ನೆಡೆಸುತ್ತಿದ್ದ ಈ ಬುಡಕಟ್ಟಿ ಜನರಿಗೆ ಈಗ ಈ ವೃತ್ತಿಯನ್ನು ಮಾಡುವುದಕ್ಕೂ ಕಾನೂನು ಭಯ ಎದುರಾಗುತ್ತಿದೆ. ಆದರೂ ಅನಿವಾಯ್ ಎಂದುಕೊಂಡು ಇದೇ ವೃತ್ತಿಯನ್ನು ಕೆಲವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅರಣ್ಯದಿಂದ ಗಿಡಮೂಲಿಕೆ ತಂದು ಅವುಗಳಿಂದ ಏಧ ವಿಧವಾದ ಅಲಂಕಾರಿಕ ಸೌಂದರ್ಯವರ್ಧಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರದ ವತ್ತಿಯಿಂದ ಕೆಲವು ಕುಟುಂಬಗಳಿಗೆ ಕೃಷಿ ಭೂಮಿ ನೀಡಿದ್ದರೂ, ಅವರು ಕೃಷಿಯಲ್ಲಿ ಹೆಚ್ಚಿನ ಆಸ್ತಿಯನ್ನು ತೋರಿಸುತ್ತಿಲ್ಲ. ಇನ್ನು ಕೆಲವು ಡುಂಗ್ರಿ ಗರಾಸಿಯ ಬುಡಕಟ್ಟಿ ಜನರು ಇತರರ ಜಮೀನುಗಳಲ್ಲಿ ಕಾಫಿ, ಜಹಾ ತೋಟಗಳಲ್ಲಿ ದಿನಗೂಲಿ ಕೆಲಸವನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅನೇಕ ಕಾರಣಗಳಿಂದ ಇವರು ತಮ್ಮ ಮೂಲ ಕಸುಬನ್ನು ತೈಜಿಸಿ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಉಪಸಂಹಾರ

ಒಟ್ಟೊರೆಯಾಗಿ ಹೇಳುವುದಾದರೆ ಈ ಡುಂಗ್ರಿ ಗರಾಸಿಯ ಸಮುದಾಯದವರು ಶಿಕ್ಷಣದಿಂದ ಆಕಷಿಕ್ತರಾಗಲು ಈಗಲೂ ಸಹ ಸರ್ಕಾರ ಬುಡಕಟ್ಟಿ ಜನರಿಗೆ ಅನೇಕ ಯೋಜನೆಗಳನ್ನು ನೀಡಿದ್ದರೂ ಸಹ ನಿರೀಕ್ಷಿತ ಪ್ರಮಾಣದ ಯಶಸ್ವಿ ಲಭ್ಯವಾಗಿಲ್ಲ. ಉದ್ಯೋಗದಲ್ಲಿಯೂ ಸರ್ಕಾರ ಬುಡಕಟ್ಟಿ ಜನರಿಗೆ ಮೀಸಲಾತಿಯನ್ನು ನೀಡಿದ್ದರೂ ಅದರ ಉಪಯೋಗವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ನೀಡುತ್ತಿರುವ ಇತರೆ ಅನೇಕ ಸೌಲಭ್ಯಗಳು ಕಾರಣಾಂತರಗಳಿಂದ ಇವರುಗಳಿಗೆ ಲಭ್ಯವಾಗುತ್ತಿಲ್ಲ. ಈ ಕಾರಣಗಳಿಂದಾಗಿ ಡುಂಗ್ರಿ ಗರೇಶಿಯಾ ಬುಡಕಟ್ಟಿ ಈಗಲೂ ಬಡತನದಲ್ಲಿಯೇ ಜೀವನವನ್ನು ಸಾಗಿಸುತ್ತಿದ್ದಾರೆ.

ಪರಾಮರ್ಶನ ಗ್ರಂಥಗಳು

- Bistcc A.R. (2014). Sreenamuru G.Status of Sehedulcd Tribes in Karnataka Indian Streams. Res 2014-3.1-5.
- Dave.P.C. (1960) The Garasias. Delhi. P-2.
- Gjundan 2 mardan. M. (1956). An Introduction to Social Anthopology.
- Patel.A.M. (1998). Amjrgashna Pattana, Adivasi Garasiya in Samajika Arthika First Edition. Pp. 19, 20,21.
- Singh.K.S. (2003). People of India. Gujarat State Vol.XXII, Papulation Prakashan Pvt., Ltd., Mumbai. Pp.222-225.